



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 31 | ಸಂಚಿಕೆ : 04 | 1 ಮೇ 2024 | ಬುಧವಾರ | ಪುಟಗಳು : 8 | ಬೆಲೆ : 2/-

ಲೋಕಸಭಾ ಚುನಾವಣೆ: 2024



ಮರೆಯದೆ ಮತದಾನ ಮಾಡಿ
ನಿಮ್ಮ ಹಕ್ಕು ಮತ್ತು ಕರ್ತವ್ಯವನ್ನು ಜಲಾಯಿಸಿ

ಮೇ 7 ರಂದು ಮತದಾನ,
ಜೂನ್ 4 ರಂದು ಫಲಿತಾಂಶ

ಪ್ರಜಾಪ್ರಭುತ್ವದ ಸಡಗರ



ದೇಶದ ಪಟ್ಟಣ ಸಹಕಾರ ಬ್ಯಾಂಕುಗಳ ರೇವಣಿಯಲ್ಲಿ ಹೆಜ್ಜೆ : ಆರ್‌ಬಿಐ

ಪಟ್ಟಣ ಸಹಕಾರ ಬ್ಯಾಂಕುಗಳ ದೃಷ್ಟಿಕೋನ
ಎಂಬ ಶೀರ್ಷಿಕೆ ಸಮಗ್ರ ಡಿಜಿಟಲ್ (Primary
(Urban) Co-operative Banks' Outlook
2022-23) ಪ್ರಕಟಣೆಯನ್ನು ಆರ್‌ಬಿಐ
ಅನಾವರಣಗೊಳಿಸಿತು. ಇದು ಪಟ್ಟಣ ಸಹಕಾರ
ಬ್ಯಾಂಕುಗಳ ವಿವಿಧ ಅಂಶಗಳನ್ನು ಒಳಗೊಂಡಿರುತ್ತದೆ.
ಹೊಣೆಗಾರಿಕೆಗಳು ಮತ್ತು ಸ್ವತ್ತೆಗಳು, ಅದಾಯ ಮತ್ತು
ವೆಚ್ಚ, ಕಾರ್ಯನಿರ್ವಹಿಸಿದ ಸ್ವತ್ತುಗಳು, ಹಣಕಾಸು
ಅನುಪಾತಗಳು ಮತ್ತು ಆದ್ಯತೆಯ ವಲಯ
ಮುಂಗಡಗಳಂತಹ ನಿರ್ಣಾಯಕ ಅಂಶಗಳ ಮೇಲೆ
ಬೆಳಕು ಚೆಲ್ಲುತ್ತದೆ.


ಪಟ್ಟಣ ಸಹಕಾರ ಬ್ಯಾಂಕುಗಳ ರೇವಣಿಗಳಲ್ಲಿ
ಗಮನಾರ್ಹ ಏರಿಕೆಯಾಗಿದ್ದು, 2023-
24ರ ಹಣಕಾಸು ವರ್ಷದಲ್ಲಿ 3.15ಲಕ್ಷ ಕೋಟಿ
ರೂಪಾಯಿಗಳಿಂದ ಮಾರ್ಚ್ 31, 2023ರ ವೇಳೆಗೆ
5.33ಕೋಟಿ ರೂಪಾಯಿಗಳಿಗೆ ಏರಿದೆ. ಅದೇ
ಸಮಯದಲ್ಲಿ ಕಳೆದ ದಶಕದಲ್ಲಿ ಮುಂಗಡಗಳು
1.99 ಲಕ್ಷ ಕೋಟಿ ರೂಪಾಯಿಗಳಿಂದ 2022-
23ರ ಆರ್ಥಿಕ ವರ್ಷದಲ್ಲಿ 3.30 ಲಕ್ಷ ಕೋಟಿ
ರೂಪಾಯಿಗಳಿಗೆ ಏರಿದೆ. ಒಂದು ದಶಕದ
ಅವಧಿಯಲ್ಲಿ, ಪಟ್ಟಣ ಸಹಕಾರ ಬ್ಯಾಂಕುಗಳ ಒಟ್ಟು
ಮುಂಗಡದ 16.48 ಪ್ರತಿಶತವನ್ನು ವಸತಿ ವಲಯಕ್ಕೆ
ಹಂಚಿಕೆ ಮಾಡಿದರೆ, ಇದು 2023 ರ ವೇಳೆಗೆ
14.26 ಪ್ರತಿಶತಕ್ಕೆ ಸ್ವಲ್ಪ ಕಡಿಮೆಯಾಗಿದೆ. ಇದಕ್ಕೆ
ವಿರುದ್ಧವಾಗಿ, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ
ವಿತರಣೆಯು ಗಮನಾರ್ಹವಾಗಿ ಶೇಕಡಾ 60.79

ಭಾರತದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳ ರಚನೆ


As on March 31, 2023

ಒಟ್ಟು ಪಟ್ಟಣ ಸಹಕಾರ ಬ್ಯಾಂಕುಗಳು : 1502

Classification of Urban Co-operative Banks



Non-Scheduled UCBs Classification



ರಷ್ಟಿದೆ, ಮಾರ್ಚ್ 31, 2023 ರ ವೇಳೆಗೆ ಶೇಕಡಾ 7.39 ರಷ್ಟು ಕೃಷಿ ವಲಯಕ್ಕೆ ಸಾಲ ನಿಡಲಾಗಿದೆ.

ಪಟ್ಟಣ ಸಹಕಾರ ಬ್ಯಾಂಕುಗಳ ಸಂಖ್ಯೆ 2013-14 ರಲ್ಲಿ 1589 ರಿಂದ 2022-23ರ ಆರ್ಥಿಕ ವರ್ಷದಲ್ಲಿ
1502 ಕ್ಕೆ ಇಳಿದಿದೆ ಮಾರ್ಚ್ 31, 2023 ರ ಹೊತ್ತಿಗೆ, 51 ಶೇಡ್ಯೂಲ್ ಮತ್ತು 1451 ನಾನ್ ಶೇಡ್ಯೂಲ್
ಪಟ್ಟಣ ಸಹಕಾರ ಬ್ಯಾಂಕುಗಳು ಇವೆ. ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಒಟ್ಟು ಆಸ್ತಿ 2013-14ರ ಆರ್ಥಿಕ
ವರ್ಷದಲ್ಲಿ 3.87 ಲಕ್ಷ ಕೋಟಿ ರೂಪಾಯಿಗಳಿಂದ 2023ರ ಮಾರ್ಚ್ 31 ರ ವೇಳೆಗೆ 6.80 ಲಕ್ಷ ಕೋಟಿ
ರೂಪಾಯಿಗಳಿಗೆ ಏರಿದೆ. ಆದಾಗ್ಯೂ, ಇದೇ ಅವಧಿಯಲ್ಲಿ ಒಟ್ಟು ನಾನ್-ಪರ್ಪಾಮಿಂಗ್ (NPA) ಆಸ್ತಿಗಳು
ಶೇಕಡಾ 5.74 ರಿಂದ ಶೇಕಡಾ 8.84ಕ್ಕೆ ಏರಿದೆ. ಆದರೂ ನಿವ್ವಳ ನಾನ್-ಪರ್ಪಾಮಿಂಗ್ ಆಸ್ತಿಗಳು ಶೇ.2.17
ರಿಂದ ಶೇ.2.15 ಕ್ಕೆ ಸ್ವಲ್ಪ ಕಡಿಮೆಯಾಗಿದೆ. ಗಮನಾರ್ಹವಾದ ವಿಷಯವೆಂದರೆ 1321 ಪಟ್ಟಣ ಸಹಕಾರ
ಬ್ಯಾಂಕುಗಳು ಶೇಕಡಾ 12ಕ್ಕಿಂತ ಹೆಚ್ಚು ಸಿ.ಆರ್.ಎ.ಆರ್. (CRAR) ಹೊಂದಿದ್ದರೆ 102 ಪಟ್ಟಣ ಸಹಕಾರ
ಬ್ಯಾಂಕುಗಳು ಶೇಕಡಾ 9 ರಿಂದ 12ರ ನಡುವೆ ಸಿ.ಆರ್.ಎ.ಆರ್. ಅನ್ನು ಕಾಯ್ದುಕೊಂಡಿವೆ. ಇದಕ್ಕೆ ವಿರುದ್ಧವಾಗಿ
79 ಪಟ್ಟಣ ಸಹಕಾರ ಬ್ಯಾಂಕುಗಳು ಮಾರ್ಚ್ 31, 2023ರ ವೇಳೆಗೆ ಸಿ.ಆರ್.ಎ.ಆರ್. ಅನ್ನು ಶೇಕಡಾ 9ಕ್ಕಿಂತ
ಕಡಿಮೆ ಸಿ.ಆರ್.ಎ.ಆರ್. ಹೊಂದಿವೆ ಎಂದು ವರದಿ ಮಾಡಿದೆ. 2023ರ ಆರ್ಥಿಕ ವರ್ಷದಲ್ಲಿ, 60 ಪಟ್ಟಣ
ಸಹಕಾರ ಬ್ಯಾಂಕುಗಳು 'ಎ' ಗ್ರೇಡ್ ಅನ್ನು ಪಡೆದುಕೊಂಡಿವೆ, ಹಾಗೆಯೇ 192 'ಬಿ+', 727 'ಬಿ', 401 'ಸಿ'
ಮತ್ತು 122 'ಡಿ' ಗ್ರೇಡ್ ಪಟ್ಟಣ ಸಹಕಾರ ಬ್ಯಾಂಕುಗಳು ಇವೆ ಎಂದು ವರದಿ ತಿಳಿಸುತ್ತದೆ.



ದಿ ದಾವಣಗೆರೆ-ಹರಿಹರ ಅರ್ಬನ್
ಸಹಕಾರ ಬ್ಯಾಂಕ್ ರೂ. 8.92
ಕೋಟಿ ಲಾಭ

2



ಲೋನ್ ಆಫ್‌ಗಳ ಕಿರುಕುಳ :
ಧೈರ್ಯವಾಗಿ ದೂರು ಕೊಡಿ - ಜಂಟಿ
ಪೊಲೀಸ್ ಆಯುಕ್ತ ಶರಣಪ್ಪ ಅಭಯ

4



ನಿಮ್ಮ ಪ್ರಶ್ನೆ
ನಮ್ಮ ಉತ್ತರ

7

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...

ಕೇಂದ್ರ-ರಾಜ್ಯಗಳು ಪರಸ್ಪರ ಸಹಕಾರ ತತ್ವದ ಮೇಲೆ ಮುಂದುವರಿದಲ್ಲಿ ನೇಶದ ಪ್ರಗತಿ ಸಾಧ್ಯ

ತೆರಿಗೆ ವರಮಾನ ಹಂಚಿಕೆ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಈ ಮೊದಲಿನಿಂದಲೂ ವಿವಾದ ಇದ್ದೇ ಇದೆ. ಆದರೆ, ಈಗ ಕೇಂದ್ರ ಸರ್ಕಾರವು ದಕ್ಷಿಣ ರಾಜ್ಯಗಳ ಬಗ್ಗೆ ತಳೆದಿರುವ ಧೋರಣೆ ಬಗ್ಗೆ ಅಸಹನೆ ವ್ಯಕ್ತವಾಗುತ್ತಿದೆ. ಅದೀಗ ತೀಕ್ಷ್ಣ ಸ್ವರೂಪ ಪಡೆಯುತ್ತಿರುವುದು ಆತಂಕ ಉಂಟುಮಾಡುವ ವಿಚಾರವಾಗಿದೆ. ದಕ್ಷಿಣ ರಾಜ್ಯಗಳು ಈ ವಿಷಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಒಂದೇ ದನಿಯಲ್ಲಿ ಮಾತನಾಡುತ್ತಿವೆ. ತಕ್ಷಣವೇ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡದೆ ಈ ಬಗ್ಗೆ ಗಮನಹರಿಸಬೇಕಾಗಿದೆ.

ನಮ್ಮ ರಾಜ್ಯಕ್ಕೆ ಭೀಕರ ಬಿಸಿಲು ಬರಗಾಲ ಬಂದಿದೆ, ರಾಜ್ಯದ ಪಾಲಿನ ಬರ ಪರಿಹಾರ ಕೂಡಿ ಎಂದು ಕೇಂದ್ರದ ಬಳಿ ಮನವಿ ಸಲ್ಲಿಸಿದರೂ, ಯಾವುದೇ ಪ್ರತಿಕ್ರಿಯೆ ಇಲ್ಲವಾಯಿತು. ತನ್ನ ಪಾಲಿನ ಅನುದಾನ ಪಡೆಯಲು ವಿಧಿ ಇಲ್ಲದೆ ಸುಪ್ರೀಂಕೋರ್ಟ್ ಮೊರೆ ಹೋದ ಮೇಲೆ ಇದೀಗ ಅಲ್ಪ ಪರಿಹಾರ ದೊರೆತಿದೆ.

ಈ ಹಿಂದಿನ ಕೇಂದ್ರ ಸರ್ಕಾರಗಳು 1971ರ ಜನಗಣತಿ ಆಧರಿಸಿ ಹಣ ಹಂಚಿಕೆ ಮಾಡುತ್ತಿದ್ದವು ಆದರೆ, ನಂತರದ ವರ್ಷಗಳಲ್ಲಿ ದಕ್ಷಿಣ ರಾಜ್ಯಗಳು ಜನಸಂಖ್ಯಾ ನಿಯಂತ್ರಣದಲ್ಲಿ ಉತ್ತಮ ಸಾಧನೆ ಮಾಡಿವೆ. ಇದನ್ನು ಆಧರಿಸಿ, ತೆರಿಗೆ ಹಣ ಹಂಚಿಕೆ ಮಾಡಿದರೆ ದಕ್ಷಿಣ ರಾಜ್ಯಗಳಿಗೆ ಕಡಿಮೆ ಮೊತ್ತ ಸಿಗಲಿದೆ. ಇದರಿಂದ ಅವುಗಳ ಅಭಿವೃದ್ಧಿ ವೇಗಕ್ಕೆ ತಡೆಯಾಗಲಿದೆ ಎನ್ನುವುದು ದಕ್ಷಿಣ ರಾಜ್ಯಗಳ ವಾದವಾಗಿದೆ. ತೆರಿಗೆ ವರಮಾನ ಹಂಚಿಕೆಗೆ ಜನಸಂಖ್ಯೆಯೇ ಮಾನದಂಡವಾದರೆ ತಮ್ಮ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎನ್ನುವ ವಾದ ಸಮರ್ಥನೀಯ ಎನ್ನುವುದರಲ್ಲಿ ಎರಡು ಮಾತಿಲ್ಲ.

ಜನಸಂಖ್ಯಾ ನಿಯಂತ್ರಣ, ಪ್ರಗತಿಪರ ನೀತಿಗಳು ಹಾಗೂ ಉತ್ತಮ ಆಡಳಿತ ವ್ಯವಸ್ಥೆ, ಅಭಿವೃದ್ಧಿ ಸಾಧಿಸಿದ ಕಾರಣದಿಂದಾಗಿಯೇ ಕಡಿಮೆ ಅನುದಾನ ಪಡೆಯುವಂತಾಗುವುದು ಎಷ್ಟು ಸರಿ ಎನ್ನುವ ದಕ್ಷಿಣ ರಾಜ್ಯಗಳ ವಾದದಲ್ಲಿ ಹುರುಳಿದೆ. ಇದಕ್ಕೆ ಪ್ರತಿಯಾಗಿ ಮೇಲಿನ ಯಾವುದೇ ವಿಷಯದಲ್ಲಿಯೂ ಪ್ರಗತಿಯನ್ನೇ ಕಾಣದ ಉತ್ತರದ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಅನುದಾನ ದೊರೆಯುತ್ತಿದೆ. ನಿಜ, ಹಿಂದುಳಿದ ರಾಜ್ಯಗಳಿಗೆ ಸಮತೋಲನದ ಅಭಿವೃದ್ಧಿ ಸಾಧಿಸಲು ಹೆಚ್ಚಿನ ಅನುದಾನ ನೀಡಬೇಕು ಎನ್ನುವುದು ಸರಿಯಾದರೂ, ಅದಕ್ಕಾಗಿ ಅಭಿವೃದ್ಧಿ ಪಥದಲ್ಲಿ ಸಾಗಿರುವ ರಾಜ್ಯಗಳ ಆರ್ಥಿಕ ಹಿತಾಸಕ್ತಿಯನ್ನೇ ಬಲಿ ಕೊಡುವುದು ಸಮರ್ಥನೀಯವಲ್ಲ.

ಕೇಂದ್ರ ಸರ್ಕಾರ ಕಳೆದ ಕೆಲ ವರ್ಷಗಳಿಂದ ನೀಡುತ್ತಿರುವ ಅನುದಾನದಲ್ಲಿ ಉಂಟಾದ ಕೊರೆತೆಯಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬಾರಿ ಹೊಡೆತ ಬಿದ್ದಂತಾಗಿದೆ. ಇದರಿಂದ ಒಕ್ಕೂಟ ವ್ಯವಸ್ಥೆಯೂ ದುರ್ಬಲವಾಗುವುದಲ್ಲದೇ, ಅನಗತ್ಯ ವಿವಾದಗಳು ಬೃಹತ್ತಾಗಿ ಬೆಳೆಯುತ್ತದೆ. ಅದಕ್ಕೆ ಅವಕಾಶವಾಗದಿರಲಿ ಕೇಂದ್ರ-ರಾಜ್ಯಗಳು ಪರಸ್ಪರ ಸಹಕಾರ ತತ್ವದ ಮೇಲೆ ಸಹಕರಿಸುತ್ತಾ, ಮುಂದುವರಿದ ರಾಜ್ಯಗಳು ಹಿಂದುಳಿದ ರಾಜ್ಯಗಳ ಅಭಿವೃದ್ಧಿಗೆ ಸಹಕರಿಸಲಿ ಎಂದು ಆಶಿಸೋಣ.

» ಸಂಪಾದಕರು

ದಿ ದಾವಣಗೆರೆ-ಹರಿಹರ
ಅರ್ಬನ್ ಪ್ರಹಾರ ಬ್ಯಾಂಕ್
ರೂ. 8.92 ಕೋಟಿ ಲಾಭ



ದಾವಣಗೆರೆ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ ದಿ ದಾವಣಗೆರೆ - ಹರಿಹರ ಅರ್ಬನ್ ಸಹಕಾರಿ ಬ್ಯಾಂಕ್ ಇದರ ಮುಕ್ತಾಯಗೊಂಡ ಆರ್ಥಿಕ ವರ್ಷ 2023-24ನೇ ಸಾಲಿನಲ್ಲಿ ರೂ. 8.92 ಕೋಟಿ ಲಾಭಗಳಿಸಿದೆ, ಆದಾಯ ತೆರಿಗೆ ರೂ. 2.02 ಕೋಟಿ ಮತ್ತು ಇತರೆ ಅವಕಾಶಗಳನ್ನು ಕಲ್ಪಿಸಿದ ನಂತರ ನಿವ್ವಳ ಲಾಭ ರೂ. 5.86 ಕೋಟಿ ಗಳಿಸಿದೆ. ಬ್ಯಾಂಕು ಕಳೆದ ಸಾಲಿಗೆ ಹೋಲಿಸಿದಲ್ಲಿ ಗಣನೀಯವಾಗಿ ಅಭಿವೃದ್ಧಿ ಪಥದಲ್ಲಿ ಮುಂದುವರಿದಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎನ್.ಎ. ಮುರುಗೇಶ್‌ವರರು ತಿಳಿಸಿದರು.

ಸಾಲ ಪಡೆದು ಸರಿಯಾದ ಸಮಯದಲ್ಲಿ ಸಾಲ ಪಾವತಿ ಮಾಡುತ್ತಿರುವ ಉತ್ತಮ ಸಾಲಗಾರರಿಗೂ ಹಾಗೂ ಬ್ಯಾಂಕಿನ ಮೇಲೆ ಮತ್ತು ಆಡಳಿತ ಮಂಡಲಿಯ ಮೇಲೆ ವಿಶ್ವಾಸವಿಟ್ಟು ಠೇವಣಿ ಮಾಡಿದಂತಹ ಠೇವಣಿದಾರರಿಗೂ, ಕಾಲಕಾಲಕ್ಕೆ ಸಲಹೆ, ಮಾರ್ಗದರ್ಶನ, ಸಹಕಾರ, ನೀಡುತ್ತಾ ಬರುತ್ತಿರುವ ಸಹಕಾರ ಇಲಾಖೆಯ ಎಲ್ಲಾ ವರ್ಗದ ಅಧಿಕಾರಿಗಳಿಗೆ, ಭಾರತೀಯ ರಿಜರ್ವ್ ಬ್ಯಾಂಕಿನ ಅಧಿಕಾರಿಗಳಿಗೆ ಹಾಗೂ ಲೆಕ್ಕ ಪರಿಶೋಧಕರುಗಳಿಗೆ ಮತ್ತು ಕಾನೂನು ಸಂಗ್ರಹಕಾರರಿಗೆ ತುಂಬು ಹೃದಯ ಧನ್ಯವಾದಗಳನ್ನು ತಿಳಿಸಿದರು.

ಬ್ಯಾಂಕಿನ ಷೇರು ಬಂಡವಾಳ ರೂ. 6.15 ಕೋಟಿ, ಕಾಯ್ದಿಟ್ಟ ಮತ್ತು ಇತರೆ ನಿಧಿಗಳು 60.25 ಕೋಟಿ, ಒಟ್ಟು ಠೇವಣಿ ರೂ. 352.03 ಕೋಟಿ ಸಂಗ್ರಹಿಸಿದ್ದು, ಸಾಲ ಮತ್ತು ಮುಂಗಡಗಳು ರೂ. 287.61 ಕೋಟಿ ನೀಡಲಾಗಿದೆ. ಬ್ಯಾಂಕಿನ ಈ ಸಾಧನೆಗೆ ಗ್ರಾಹಕರ / ಸದಸ್ಯರ ಮತ್ತು ಕಾರ್ಯಕಾರಿ ಮಂಡಲಿ ಸದಸ್ಯರು ಸಲಹೆ, ಸಹಕಾರ ಹಾಗೂ ಸಿಬ್ಬಂದಿ ವರ್ಗದವರ ಹೆಚ್ಚಿನ ಪರಿಶ್ರಮದಿಂದ ಎಂದು ಹರ್ಷ ವ್ಯಕ್ತಪಡಿಸಿದರು.

ದಿನಾಂಕ : 19.05.2024 ಭಾನುವಾರ ರಂದು ಶಿವಮೊಗ್ಗದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಮತ್ತು ಅಧಿಕಾರಿಗಳಿಗೆ ರಾಜ್ಯ ಮಟ್ಟದ ಒಂದು ದಿನದ ತರಬೇತಿ ಶಿಬಿರ

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಮತ್ತು ಅಧಿಕಾರಿಗಳಿಗೆ ದಿನಾಂಕ : 19.05.2024 ಭಾನುವಾರ ರಂದು ಒಂದು ದಿನದ ರಾಜ್ಯ ಮಟ್ಟದ ತರಬೇತಿ ಶಿಬಿರವನ್ನು ಆರ್ಯ ವೈಶ್ಯ ಶ್ರೀ ರಾಮ ಸಹಕಾರ ಸಂಘ ನಿಯಮಿತ ಕುವೆಂಪು ರಸ್ತೆ, ಶಿವಮೊಗ್ಗ - 577201 (ಜಿಲ್ಲಾ ಪಂಚಾಯತ್ ಎದುರು) ಇಲ್ಲಿ, ಏರ್ಪಡಿಸಲಾಗಿದೆ. ಈ ತರಬೇತಿ ಶಿಬಿರಕ್ಕೆ ತಮ್ಮ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಅಧಿಕಾರಿಗಳು ಭಾಗವಹಿಸಿ ಈ ವಿಚಾರ ಸಂಕರಣದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ. ದಿನಾಂಕ : 16.05.2024 ರೊಳಗಾಗಿ ವ್ಯವಸ್ಥೆಯ ದೃಷ್ಟಿಯಿಂದ ಕಡ್ಡಾಯವಾಗಿ ನೋಂದಾಯಿಸಿ ಪ್ರತಿನಿಧಿಗಳು ಭಾಗವಹಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ.

ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕು 2023-24ನೇ ಸಾಲಿನಲ್ಲಿ ರೂ. 3429.65 ಕೋಟಿ ವ್ಯವಹಾರ, ರೂ. 28.73 ಕೋಟಿ ನಿವ್ವಳ ಲಾಭ - ಅವಲಹಣ ಚಂದ್ರಪ್ಪ ಆರ್.

ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಸಹಕಾರ ಬ್ಯಾಂಕುಗಳಲ್ಲಿ ಒಂದಾದ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕು 2023-24ನೇ ಸಾಲಿನಲ್ಲಿ ರೂ. 3429.65 ಕೋಟಿ ರೂ. ವ್ಯವಹಾರ ನಡೆಸಿ 87.58 ಕೋಟಿ ರೂ. ಲಾಭ ಗಳಿಸಿದೆ. ತೆರಿಗೆ ಮತ್ತು ಅವಕಾಶಗಳ ನಂತರ 28.73 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಅವಲಹಣ ಚಂದ್ರಪ್ಪ ಆರ್. ರವರು ಹರ್ಷ ವ್ಯಕ್ತಪಡಿಸಿದ್ದಾರೆ. 2023-24ನೇ ಸಾಲಿನಲ್ಲಿ ಬ್ಯಾಂಕು ರೂ. 2096.22 ಕೋಟಿ ಠೇವಣಿಗಳನ್ನು ಸಂಗ್ರಹಿಸಿದೆ. ಸದರಿ ಸಾಲಿನಲ್ಲಿ ಬ್ಯಾಂಕು 1333.43 ಕೋಟಿ ರೂ.ಗಳನ್ನು ಸಾಲ ಮತ್ತು ಮುಂಗಡವಾಗಿ ವಿತರಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ಯಾಂಕಿನ ನಿವ್ವಳ ಅನುತ್ಪಾದಕ ಸಾಲಗಳು ಶೇಕಡಾ ಶೂನ್ಯವಾಗಿವೆ. ಬ್ಯಾಂಕು ಷೇರು ಸಂಗ್ರಹಣೆ, ಸ್ವಂತ ನಿಧಿ ಕ್ರೋಡೀಕರಣ, ಠೇವಣಿ ಸಂಗ್ರಹ, ಸಾಲ ನೀಡಿಕೆ ಮತ್ತು ಲಾಭ ಗಳಿಕೆಯಲ್ಲಿ ರಾಜ್ಯದ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಪೈಕಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ. ಬ್ಯಾಂಕು ಕರ್ನಾಟಕ ರಾಜ್ಯದಾದ್ಯಂತ ಕಾರ್ಯಕ್ಷೇತ್ರ ವ್ಯಾಪ್ತಿ ಹೊಂದಿದ್ದು, ಬೆಂಗಳೂರು ನಗರದಲ್ಲಿ 20 ಶಾಖೆಗಳು, ಮೈಸೂರು ನಗರದಲ್ಲಿ ಒಂದು ಶಾಖೆ, ರಾಮನಗರದಲ್ಲಿ ಒಂದು ಶಾಖೆ ಸೇರಿ ಒಟ್ಟು 22 ಶಾಖೆಗಳನ್ನು ಹೊಂದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅವಲಹಣ ಚಂದ್ರಪ್ಪ ಆರ್. ರವರು ತಿಳಿಸಿದ್ದಾರೆ.



ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕು- 12.20 ಕೋಟಿ ರೂ. ಲಾಭ 2024-25ನೇ ಸಾಲಿನಲ್ಲಿ 7000 ಕೋಟಿ ವ್ಯವಹಾರ ಗುರಿ ಬ್ಯಾಂಕಿನ ಅಧ್ಯಕ್ಷ ಡಾ|| ಎಂ.ಆರ್. ವೆಂಕಟೇಶ್

ಬೆಂಗಳೂರು : ನಗರದ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಪ್ರಮುಖವಾದ ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕು 2023-24ನೇ ಸಾಲಿನಲ್ಲಿ ರೂ. 5283 ಕೋಟಿ ವ್ಯವಹಾರ ನಡೆಸಿ ರೂ.12.20 ಕೋಟಿ ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಡಾ|| ಎಂ.ಆರ್. ವೆಂಕಟೇಶ್ ಅವರು ತಿಳಿಸಿದ್ದಾರೆ. ಬ್ಯಾಂಕು ಕಳೆದ 60 ವರ್ಷಗಳಿಂದ ನಿರಂತರವಾಗಿ ಸದಸ್ಯರು-ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಪ್ರಸ್ತುತ 12 ಶಾಖೆಗಳನ್ನು ಬ್ಯಾಂಕು ಹೊಂದಿದ್ದು, ಹೊಸದಾಗಿ 5 ಶಾಖೆಗಳನ್ನು ಆರಂಭಿಸಲು ಭಾರತೀಯ ರಿಸರ್ವ್ ಬ್ಯಾಂಕು ಅನುಮತಿ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. 2024-25ನೇ ಸಾಲಿನಲ್ಲಿ ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕು ರೂ. 7000 ಕೋಟಿಗೂ ಮೀರಿ ವ್ಯವಹಾರ



ನಡೆಸಲು ಯೋಜನೆ ರೂಪಿಸಿದೆ ಎಂದು ಡಾ|| ಎಂ.ಆರ್. ವೆಂಕಟೇಶ್ ತಿಳಿಸಿದ್ದಾರೆ. ಪ್ರಸ್ತುತ ಬ್ಯಾಂಕಿನ ಅನುತ್ಪಾದಕ ಆಸ್ತಿ ಪ್ರಮಾಣ ಶೇ.4.39ರಷ್ಟಿದ್ದು, ನಿವ್ವಳ ಎನ್‌ಪಿಎ ಶೂನ್ಯದಷ್ಟಿದೆ ಎಂದು ತಿಳಿಸಿರುವ ಅವರು, ಬ್ಯಾಂಕಿನಲ್ಲಿ ರೂ. 121 ಕೋಟಿ ಸ್ವಂತ ಬಂಡವಾಳ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಭದ್ರತಾ ಪತ್ರಗಳಲ್ಲಿ ರೂ. 211.93 ಕೋಟಿಗಳನ್ನು ತೊಡಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 2023ರ ಸಾಲಿನಲ್ಲಿ ನಡೆದ ಅಖಿಲ ಭಾರತ ಸಹಕಾರ ಬ್ಯಾಂಕುಗಳ ಶೃಂಗ ಸಭೆಯಲ್ಲಿ Best NPA Management ಮತ್ತು ಅತ್ಯುತ್ತಮ ನಗರ ಸಹಕಾರ ಬ್ಯಾಂಕು ವಿಭಾಗಗಳಲ್ಲಿ ಬ್ಯಾಂಕಿಗೆ ಪ್ರಶಸ್ತಿಗಳು ದೊರೆತಿವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಲೋನ್ ಆಪ್ತಗಳ ಕಿರುಕುಳ : ಧೈರ್ಯವಾಗಿ ದೂರು ಕೊಡಿ - ಜಂಟಿ ಹೊಲೋನ್ ಆಯುಕ್ತ ಶರಣಪ್ಪ ಅಭಯ

ಬೆಂಗಳೂರು : ಚೀನಾ ಲೋನ್ ಆಪ್ತಗಳ ಆಟಾಟೋಪಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಪೊಲೀಸ್ ಇಲಾಖೆ ಆಪ್ತಗಳ ಮಾರ್ಫಿಂಗ್ ಕಿರುಕುಳದಿಂದ ನಲುಗುತ್ತಿರುವ ಸಾರ್ವಜನಿಕರಿಗೆ ರಕ್ಷಣೆಯ ಅಭಯ ನೀಡಿದೆ. ಲೋನ್ ಆಪ್ತಗಳಿಗೆ ಹೋಲಿಸಿದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಬ್ಯಾಂಕುಗಳು ಮತ್ತು ಇತರೆ ಆಯ್ಕೆಗಳಿವೆ. ಇಂತಹ ಲೋನ್ ಆಪ್ತಗಳಿಂದ ಸಾಲ ಪಡೆದು ಕಿರುಕುಳ ಅನುಭವಿಸುತ್ತಿರುವವರು ಧೈರ್ಯವಾಗಿ ಮುಂದೆ ಬಂದು ಪೊಲೀಸರಿಗೆ ದೂರು ನೀಡಬೇಕು. ಸಾಲ ವಸೂಲಾತಿ ಸೋಗಿನಲ್ಲಿ ಗ್ರಾಹಕರಿಗೆ ಕಿರುಕುಳ ನೀಡುವ ಲೋನ್ ಆಪ್ತಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ ಎಂದು ನಗರ ಅಪರಾಧ ವಿಭಾಗದ (ಸಿಬಿ) ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಅಭಯ ನೀಡಿದ್ದಾರೆ.

ಎಲ್ಲೆಡೆ ಲೋನ್ ಆಪ್ತಗಳ ಜಾಲ ಸಕ್ರಿಯ : ಹಣದ ಅಗತ್ಯವಿರುವವರಿಗೆ ಸುಲಭವಾಗಿ ಸಾಲ ಕೊಟ್ಟು ವಸೂಲಾತಿ ನೆಪದಲ್ಲಿ ಕಿರುಕುಳ ನೀಡುತ್ತಿರುವ ಲೋನ್ ಆಪ್ತಗಳ ವಿರುದ್ಧ ವ್ಯಾಪಕ ದೂರು ಕೇಳಿಬರುತ್ತಿವೆ. ಸಾಲಗಾರರ ಮೊಬೈಲ್ ಸಂಖ್ಯೆ, ಆಧಾರ್ ಮತ್ತು ಪಾನ್‌ಕಾರ್ಡ್‌ನ ವಿವರ ಆಧರಿಸಿ ಅವರ ವೈಯಕ್ತಿಕ ಮಾಹಿತಿ ಮತ್ತು ಫೋಟೋಗಳನ್ನು ಕದ್ದು, ಅಶ್ಲೀಲ ರೂಪಕ್ಕೆ ತಿರುಚಿ (ಮಾರ್ಫಿಂಗ್) ಬ್ಲಾಕ್‌ಮೇಲ್ ಮಾಡುವ ಜಾಲ ರಾಜಧಾನಿಯಲ್ಲಿ ಸಕ್ರಿಯವಾಗಿದೆ.

ಸಾಲ ಮಂಜೂರು ಮಾಡುವಾಗ ಸಾಲದ ಅಪ್ಲಿಕೇಶನ್ ಕಂಪೆನಿಗಳು ಗ್ರಾಹಕರಿಗೆ ಗೊತ್ತಾಗದಂತೆ ಅವರ ವೈಯಕ್ತಿಕ ಮಾಹಿತಿ ಸಂಗ್ರಹಿಸುತ್ತಿವೆ. ಸಾಲ ಮರುಪಾವತಿಸಲು ವಿಫಲವಾದರೆ ಕಂಪೆನಿಗಳು ಗ್ರಾಹಕರನ್ನು ಪೀಡಿಸಲು ಆ ಮಾಹಿತಿ ಬಳಸುತ್ತಿವೆ. ಪ್ರತಿನಿತ್ಯ ನೂರಾರು ಜನರು ಲೋನ್ ಆಪ್ತಗಳಿಂದ ಸಾಲ ಪಡೆದು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಸಾಲಗಾರರು ಬಡ್ಡಿ ಸಮೇತ ಸಾಲದ ಹಣ ಕಟ್ಟಿದ್ದರೂ ಲೋನ್ ಆಪ್ತ ಕಂಪೆನಿಗಳು ಮಾರ್ಫಿಂಗ್ ಫೋಟೋಗಳ ಸಹಾಯದಿಂದ ಸಾಲಗಾರರನ್ನು ಬೆದರಿಸಿ ಸುಲಿಗೆ ಮಾಡುತ್ತಿವೆ. ಅಮಾಯಕ ಸಾಲಗಾರರು ಮಾನಕ್ಕೆ ಅಂಜಿ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ.

ಲಿಂಕ್ ಮೇಲೆ ಕೈಯಾಡಿಸುವಾಗ ಎಚ್ಚರ : ನಿಮ್ಮ ಮೊಬೈಲ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುಲಭವಾಗಿ ಸಾಲ ನೀಡುವ ಆಪ್ತಗಳ ಲಿಂಕ್‌ಗಳು ಕಾಣಿಸಿದರೆ ಅವುಗಳನ್ನು ತೆರೆಯುವ ಮುನ್ನ ಎಚ್ಚರ ವಹಿಸಿ. ಅವರು ಕೇಳಿದ ತಕ್ಷಣ ನಿಮ್ಮ ವೈಯಕ್ತಿಕ ಮಾಹಿತಿ, ದಾಖಲೆಗಳನ್ನು ನೀಡಬೇಡಿ. ಜನರಿಗೆ ಮೋಸ ಮಾಡಲೆಂದೇ ಸಾಕಷ್ಟು ಆಪ್ತಗಳ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಸಿಕ್ಕ ಸಿಕ್ಕಿದ್ದಲ್ಲ ಕ್ಲಿಕ್ ಮಾಡಬೇಡಿ. ಲಿಂಕ್ ಬಂದರೂ ಅದನ್ನು ತೆರೆಯುವ ಮುನ್ನ ಅದರ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿ. ಸ್ವಲ್ಪ ಯಾಮಾರಿದರೂ ಮಾನ ಹರಾಜು ಹಾಕಿಸಿಕೊಳ್ಳುವಂತೆ ತೊಂದರೆಗೆ ನೀವೇ ಸಿಲುಕಿಕೊಳ್ಳುತ್ತೀರಿ. ಇಂಥ ಆಪ್ತಗಳ ಬಗ್ಗೆ ಎಚ್ಚರ ಇರಲಿ.

ಗ್ರಾಮಾಂತರದಲ್ಲಿ ಹೆಚ್ಚಿದ ಪ್ರಕರಣಗಳು : ಜಿಲ್ಲೆಯ ಹಲವೆಡೆ ಇಂಥ ಮೋಸಕ್ಕೆ ಒಳಗಾಗಿ ಮಾನ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಗ್ರಾಮೀಣ ಭಾಗದ ಅಮಾಯಕರು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವ್ಯಕ್ತಿಗಳು ಇಂಥ ಸುಲಭ ಲೋನ್‌ಗಳ ಲಿಂಕ್‌ಗಳಿಗೆ ಸಿಲುಕಿ ಮಾನಸಿಕವಾಗಿ ಒದ್ದಾಡುತ್ತಿದ್ದಾರೆ.



ಮೋಸಕ್ಕೆ ಒಳಗಾದ ಕೆಲವರು ಧೈರ್ಯ ಮಾಡಿ ಪೊಲೀಸ್‌ಠಾಣೆ ಮೆಟ್ಟಲೇರಿದರೆ ಇನ್ನೂ ಕೆಲವರು ಮಾನಕ್ಕೆ ಹೆದರಿ ದೂರು ನೀಡಲು ಹಿಂಜರಿಯುತ್ತಿದ್ದಾರೆ.

ವಿದ್ಯಾರ್ಥಿಯೊಬ್ಬ ಬಲಿ : ಜಾಲಹಳ್ಳಿ ಬಳಿಯ ಎಚ್‌ಎಂಟಿ ಲೇಔಟ್‌ನಲ್ಲಿ ತೇಜಸ್ ಎಂಬ 22 ವರ್ಷದ ವಿದ್ಯಾರ್ಥಿ ಲೋನ್ ಆಪ್ತಗಳ ಕಿರುಕುಳದಿಂದ ಬೇಸತ್ತು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಲೋನ್ ಆಪ್ತಗಳ ಬಗ್ಗೆ ಎಚ್ಚರ ವಹಿಸುವಂತೆ ಜನರಿಗೆ ಸೂಚನೆ ನೀಡಿರುವ ಪೊಲೀಸರು, ಆಪ್ತಗಳಿಂದ ಕಿರುಕುಳ ಎದುರಿಸುತ್ತಿರುವ ಸಂತಸ್ತರು ಎದೆಗುಂದದೆ ನಿರ್ಭಯವಾಗಿ ದೂರು ದಾಖಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಹೊಸ ಆಪ್ತಗಳು ಬರುತ್ತಲೇ ಇವೆ : "ಈ ಲೋನ್ ಆಪ್ತಗಳ ವಿಷ ವರ್ತುಲದಂತೆ ಎಂದು ಜನರು ತಿಳಿದಿರಬೇಕು. ಜನರು ಈ ಆಪ್ತಗಳಿಗೆ ಬಲಿಯಾಗಬಾರದು. ಆಪ್ತಗಳ ಅನುಕೂಲಕರ ಮರುಪಾವತಿ ಆಯ್ಕೆಯೊಂದಿಗೆ ಸಣ್ಣ ಸಾಲದ ಮೊತ್ತ ನೀಡುವ ಮೂಲಕ ಜನರನ್ನು ಆಕರ್ಷಿಸುತ್ತಿವೆ. ಜತೆಗೆ, ಯಾವುದೇ ದಾಖಲೆ ಪತ್ರಗಳಿಲ್ಲದೆ ಸುಲಭವಾಗಿ ಸಾಲ ನೀಡುವುದರಿಂದ ಜನರು ಈ ಆಪ್ತಗಳ ಬಲೆಗೆ ಬೀಳುತ್ತಾರೆ. ಈ ಹಿಂದೆಯೂ ಇಂತಹ ಆಪ್ತಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಆದರೆ, ಹೊಸ ಹೆಸರಿನಲ್ಲಿ ಆಪ್ತಗಳ ಬರುತ್ತಲೇ ಇವೆ ಎಂದು ಜಂಟಿ ಆಯುಕ್ತರು ಹೇಳಿದ್ದಾರೆ.

350ಕ್ಕೂ ಹೆಚ್ಚು ಆಪ್ತಗಳಿಗೆ ನಿರ್ಬಂಧ : ಜನರಿಗೆ ಸಾಲ ನೀಡಲು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಲೈಸೆನ್ಸ್ ಪಡೆಯುವುದು ಲೋನ್ ಆಪ್ತಗಳಿಗೆ ಕಡ್ಡಾಯವಾಗಿದೆ. ಪ್ಲೇಸ್ಬೋರ್ ನೀತಿ ಉಲ್ಲಂಘಿಸಿದ್ದಕ್ಕಾಗಿ ಗೂಗಲ್ 2022ರಲ್ಲಿ 3,500ಕ್ಕೂ ಹೆಚ್ಚು ಲೋನ್ ಆಪ್ತಗಳ ವಿರುದ್ಧ ಕ್ರಮ ತೆಗೆದುಕೊಂಡಿತ್ತು. ದೇಶದಲ್ಲಿ ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ 350ಕ್ಕೂ ಹೆಚ್ಚು ಲೋನ್ ಅಪ್ಲಿಕೇಷನ್‌ಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ನಿರ್ಬಂಧ ವಿಧಿಸಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ಕೇಂದ್ರವು ಗೂಗಲ್ ಪ್ಲೇಸ್ಬೋರ್‌ನಿಂದ 350ಕ್ಕೂ ಹೆಚ್ಚು ಲೋನ್ ಅಪ್ಲಿಕೇಷನ್‌ಗಳನ್ನು ನಿಷೇಧಿಸಿದೆ.

ಕೊಟಕ್ ಮಹೀಂದ್ರಾ ಬ್ಯಾಂಕಿನ ಮೇಲೆ ಆರ್‌ಬಿಐ ಕ್ರಮ : ಆನ್‌ಲೈನ್, ಮೊಬೈಲ್ ಬ್ಯಾಂಕಿಂಗ್, ಹೊಸ ಕ್ರೆಡಿಟ್ ಕಾರ್ಡ್‌ಗಳ ನಿಷೇಧ

ಮುಂಬೈ: ತನ್ನ ಐಟಿ ಮಾನದಂಡಗಳನ್ನು ಅನುಸರಿಸದ ಕೊಟಕ್ ಮಹೀಂದ್ರಾ ಬ್ಯಾಂಕ್ ವಿರುದ್ಧ ರಿಸರ್ವ್ ಬ್ಯಾಂಕ್ ಕಠಿಣ ಕ್ರಮ ಕೈಗೊಂಡಿದೆ. ಆರ್‌ಬಿಐ ಕೊಟಕ್ ಮಹೀಂದ್ರಾ ಬ್ಯಾಂಕಿಗೆ ತಕ್ಷಣದಿಂದ ಜಾರಿಗೆ ಬರುವಂತೆ ತನ್ನ ಆನ್‌ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ಚಾನೆಲ್‌ಗಳ ಮೂಲಕ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳಲು ಮತ್ತು ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವುದನ್ನು ನಿರ್ಬಂಧಿಸಿದೆ.

2022 ಮತ್ತು 2023ರ ರಿಸರ್ವ್ ಬ್ಯಾಂಕ್‌ನ ಐಟಿ ತನಿಖೆಯಿಂದ ಬಹಿರಂಗಗೊಂಡ ಕಳವಳಗಳಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಕಳವಳಗಳನ್ನು ಸಮಯೋಚಿತವಾಗಿ ಪರಿಹರಿಸಲಾಗಿಲ್ಲ ಎಂದು ಆರ್‌ಬಿಐ ಹೇಳುತ್ತದೆ. ಬಹುತೇಕ ಇದೇ ರೀತಿಯ ಕ್ರಮದಲ್ಲಿ, ಆರ್‌ಬಿಐ 2020ರ ಡಿಸೆಂಬರ್‌ನಲ್ಲಿ ಎಫ್‌ಡಿಎಫ್‌ಸಿ ಬ್ಯಾಂಕ್ ಹೊಸ ಕಾರ್ಡ್‌ಗಳನ್ನು ನೀಡುವುದನ್ನು ಮತ್ತು ಡಿಜಿಟಲ್ ಉಪಕ್ರಮಗಳನ್ನು ಪ್ರಾರಂಭಿಸುವುದನ್ನು ನಿರ್ಬಂಧಿಸಿತ್ತು. ಆದಾಗ್ಯೂ, ನಂತರ ಮಾರ್ಚ್ 2022ರಲ್ಲಿ ಆರ್‌ಬಿಐ ಈ ನಿರ್ಬಂಧಗಳನ್ನು ಬ್ಯಾಂಕಿನಿಂದ ತೆಗೆದುಹಾಕಿತ್ತು.



ಡೇಟಾ ಭದ್ರತೆಯಲ್ಲಿ ದೋಷಗಳು : ಕೊಟಕ್ ಮಹೀಂದ್ರಾ ಬ್ಯಾಂಕ್ ವಿರುದ್ಧದ ಕ್ರಮಕ್ಕೆ ಸಂಬಂಧಿಸಿದಂತೆ, ಆರ್‌ಬಿಐ ಐಟಿ ದಾಸ್ತಾನು ನಿರ್ವಹಣೆ, ಪ್ಯಾಚ್ ಮತ್ತು ಬದಲಾವಣೆ ನಿರ್ವಹಣೆ, ಬಳಕೆದಾರರ ಪ್ರವೇಶ ನಿರ್ವಹಣೆ, ಮಾರಾಟಗಾರರ ಅಪಾಯ ನಿರ್ವಹಣೆ, ಡೇಟಾ ಭದ್ರತೆ ಮತ್ತು ಡೇಟಾದಲ್ಲಿ ಗಂಭೀರ ದೋಷಗಳನ್ನು ಗಮನಿಸಲಾಗಿದೆ ಎಂದು ಹೇಳಿದೆ. ಈ ಕಾರಣದಿಂದಾಗಿ, ತಕ್ಷಣವೇ ಜಾರಿಗೆ ಬರುವಂತೆ ತನ್ನ ಆನ್‌ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ಚಾನೆಲ್‌ಗಳ ಮೂಲಕ ಹೊಸ ಗ್ರಾಹಕರನ್ನು ಸೇರಿಸುವುದು ಮತ್ತು ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವುದನ್ನು ನಿಲ್ಲಿಸುವಂತೆ ಕೊಟಕ್ ಮಹೀಂದ್ರಾ ಬ್ಯಾಂಕಿಗೆ ಸೂಚಿಸಲಾಗಿದೆ. ಆದಾಗ್ಯೂ, ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಮತ್ತು ಇತರ ಗ್ರಾಹಕರಿಗೆ ಸೇವೆಗಳನ್ನು ಒದಗಿಸಬಹುದು.

ಆರ್‌ಬಿಐ ಸತತ ಎರಡು ವರ್ಷಗಳವರೆಗೆ, ಬ್ಯಾಂಕಿನ ಐಟಿ ಅಪಾಯ ಮತ್ತು ಮಾಹಿತಿ ಭದ್ರತಾ ಆಡಳಿತದಲ್ಲಿನ ನ್ಯೂನತೆಗಳನ್ನು ನಿಯಂತ್ರಕ ಮಾರ್ಗಸೂಚಿಗಳ ಅಡಿಯಲ್ಲಿ ಮೌಲ್ಯಮಾಪನ ಮಾಡಲಾಗಿದೆ ಎಂದು ಹೇಳಿದೆ. ಮೌಲ್ಯಮಾಪನದ ಸಮಯದಲ್ಲಿ, 2022 ಮತ್ತು 2023ಕ್ಕೆ ರಿಸರ್ವ್ ಬ್ಯಾಂಕ್ ನೀಡಿದ ಸರಿಪಡಿಸುವ ಯೋಜನೆಗಳನ್ನು ಬ್ಯಾಂಕ್ ಅನುಸರಿಸಿಲ್ಲ ಎಂದು ಕಂಡುಬಂದಿದೆ.

ದೃಢವಾದ ಐಟಿ ಮೂಲಸೌಕರ್ಯ ಮತ್ತು ಐಟಿ ಅಪಾಯ ನಿರ್ವಹಣೆಯ ಕೊರತೆಯನ್ನು ಗಮನಿಸಿ, ಬ್ಯಾಂಕಿನ ಕೋರ್ ಬ್ಯಾಂಕಿಂಗ್ ವ್ಯವಸ್ಥೆ (ಸಿಬಿಎಸ್) ಮತ್ತು ಅದರ ಆನ್‌ಲೈನ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ಚಾನೆಲ್‌ಗಳು ಹಿಂದಿನಿಂದಲೂ ನಿರಂತರ ಮತ್ತು ಗಮನಾರ್ಹ ಅಡೆತಡೆಗಳಿಗೆ ಒಳಪಟ್ಟಿವೆ ಎಂದು ಆರ್‌ಬಿಐ ಹೇಳಿದೆ. ಇದು ಮಾತ್ರವಲ್ಲದೆ, ಇತ್ತೀಚೆಗೆ ಏಪ್ರಿಲ್ 15, 2024 ರಂದು ಬ್ಯಾಂಕಿಂಗ್‌ನಲ್ಲಿ ಅಡಚಣೆ ಉಂಟಾಗಿದೆ, ಇದರಿಂದಾಗಿ ಗ್ರಾಹಕರು ಅನೇಕ ಅನಾನುಕೂಲತೆಗಳನ್ನು ಎದುರಿಸಿದರು. ಕೊಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ 2024ರ ಕೊನೆಗೊಳ್ಳುವ ತ್ರೈಮಾಸಿಕ ಮತ್ತು ಹಣಕಾಸು ವರ್ಷಕ್ಕೆ ಸ್ವತಂತ್ರ ಲೆಕ್ಕಪರಿಶೋಧನೆಯ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಲು ನಿರ್ಧರಿಸಲಾಗಿದೆ ಎಂಬುದು ಗಮನಾರ್ಹ.

ರಿಜರ್ವ್ ಬ್ಯಾಂಕಿನ ಡೆಪ್ಯುಟಿ ಗವರ್ನರ್ ಟಿ. ರಜ ಶಂಕರ್‌ರವರ ಸೇವಾವಧಿ ವಿಸ್ತರಣೆ

ನವದೆಹಲಿ : ಭಾರತೀಯ ರಿಜರ್ವ್ ಬ್ಯಾಂಕ್‌ನ ಡೆಪ್ಯುಟಿ ಗವರ್ನರ್ ಟಿ. ರಜ ಶಂಕರ್ ಅವರ ಸೇವಾವಧಿಯನ್ನು ಕೇಂದ್ರ ಸರ್ಕಾರವು ಒಂದು ವರ್ಷ ವಿಸ್ತರಿಸಿದೆ, 2021ರ ಮೇ ತಿಂಗಳಿನಲ್ಲಿ ಮೂರ ವರ್ಷದ ಅವಧಿಗೆ ಶಂಕರ್ ಅವರು ನೇಮಕವಾಗಿದ್ದರು.

ಅವರ ಸೇವಾವಧಿಯು ಶೀಘ್ರವೇ ಅಂತ್ಯ ಗೊಳ್ಳಲಿದೆ, ಹಾಗಾಗಿ, ಮುಂಬರುವ ಮೇ ತಿಂಗಳಿನಿಂದ ಅನ್ವಯವಾಗುವಂತೆ ವಿಸ್ತರಿಸಿದೆ ಎಂದು ಆರ್‌ಬಿಐ ತಿಳಿಸಿದೆ. 1990ರಲ್ಲಿ ಆರ್‌ಬಿಐಗೆ ಸೇರ್ಪಡೆಯಾದ ಶಂಕರ್ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆರ್‌ಬಿಐನ ಕಾರ್ಯನಿರ್ವಾಹಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.





ಪಟ್ಟಣ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಕಡ್ಡಾಯವಾಗಿ ಚರ್ಚಿಸಬೇಕಾದ ವಿಷಯಗಳು

► ವಿಶ್ವನಾಥ ಸಿ. ಹಿರೇಮಠ, ಅಧ್ಯಕ್ಷರು, ವಿಕಾಸ ಸೌಹಾರ್ದ ಸಹಕಾರ ಬ್ಯಾಂಕ್ ನಿ, ಹೊಸಪೇಟೆ

ವಾರ್ಷಿಕ ಮಹಾಸಭೆ : ಕಾಯ್ದೆ ಕಲಂ 27ರ ಪ್ರಕಾರ ಮಹಾಸಭೆಯಲ್ಲಿ ಚರ್ಚಿಸುವ ವಿಷಯಗಳು

1. ಮಂಡಲಿಯು ಮಂಡಿಸಿದ ವಾರ್ಷಿಕ ವರದಿಯನ್ನು ಪರಿಶೀಲನೆ.
2. ಲಭ್ಯವಿರುವ ಇತ್ತೀಚಿನ ಲೆಕ್ಕಪರಿಶೋಧನಾ ವರದಿಯನ್ನು ಮತ್ತು ಅದರ ಮೇಲಿನ ವರದಿಯನ್ನು ಪರಿಶೀಲನೆ.
3. ತನಿಖಾ ವರದಿಯು ಯಾವುದಾದರೂ ಇದ್ದರೆ ಅದನ್ನು ಪರಿಶೀಲನೆ.
4. ನಿವ್ವಳ ಲಾಭಗಳ ಹಂಚಿಕೆ.
5. ಕಾರ್ಯಾಚರಣೆಯಲ್ಲಿ ಕೊರತೆ ಏನಾದರೂ ಇದ್ದರೆ, ಅದರ ಪುನರವಲೋಕನ ಮತ್ತು ಅಂತ ಕೊರತೆಯನ್ನು ಕಡಿಮೆ ಮಾಡಲು ರೂಪಿಸಿದ ಕಾರ್ಯಕ್ರಮ.
6. ಮುಂದಿನ ವರ್ಷಕ್ಕೆ ಮಂಡಳಿಯು ಸಿದ್ಧಪಡಿಸಿದ ಸಂಘದ ಚಟುವಟಿಕೆಗಳ ಕಾರ್ಯಕ್ರಮದ ಅನುಮೋದನೆ.
7. ವಾರ್ಷಿಕ ಬಜೆಟ್ ಅನುಮೋದನೆ.
8. ನಿರ್ದಿಷ್ಟ ಮೀಸಲು ಮತ್ತು ಇತರ ನಿಧಿಗಳ ಸೃಜನೆ.
9. ಇತರ ಸಹಕಾರಿ ಸಂಘಗಳಲ್ಲಿ ಸಹಕಾರಿ ಸಂಘದ ಸದಸ್ಯತ್ವದ ಅನುಮೋದನೆ.
10. ವಾರ್ಷಿಕ ವರದಿ ಮತ್ತು ಯಾವುದೇ ಅಂಗಸಂಸ್ಥೆಯ ಖಾತೆಗಳ ಪರಿಶೀಲನೆ, ಯಾವುದಾದರೂ ಇದ್ದರೆ.
11. ಮಂಡಳಿಯ ಸದಸ್ಯರ ಅಥವಾ ಮುಖ್ಯಕಾರ್ಯನಿರ್ವಾಹಕರ ಸಂಬಂಧಿಕರಾಗಿರುವ ನೇಮಕಗೊಂಡ ನೌಕರರ ಪಟ್ಟಿಯನ್ನು ಪರಿಶೀಲಿಸುವುದು.
12. ಉಪವಿಧಿಗಳ ತಿದ್ದುಪಡಿ.
13. ಮಂಡಳಿಯ ಸದಸ್ಯರು, ಪದಾಧಿಕಾರಿಗಳು ಮತ್ತು ಸಹಕಾರಿ ಸಂಘದ ಉದ್ಯೋಗಿಗಳಿಗೆ ನೀತಿಸಂಹಿತೆಯ ರಚನೆ.
14. ಸದಸ್ಯರ ಪ್ರವೇಶ ಮತ್ತು ವಜಾಗೊಳಿಸುವಿಕೆಯ ಟಿಪ್ಪಣಿ.

ಆಡಳಿತ ಮಂಡಳಿ ಸಭೆ : ಸಹಕಾರ ಕಾಯ್ದೆ ಮತ್ತು ನಿಯಮಗಳಿಗೆ ಅನುಗುಣವಾಗಿ (ಕಾಯ್ದೆ ಕಲಂ 28ರ ರನ್ವಯ ಚರ್ಚಿಸುವ ವಿಷಯಗಳು)

1. ಸದಸ್ಯರನ್ನು ಸೇರಿಸಿಕೊಳ್ಳುವುದು;
2. ಷೇರುಗಳ ಹಂಚಿಕೆಗಾಗಿ ಅರ್ಜಿಗಳನ್ನು ಇತ್ಯರ್ಥಪಡಿಸುವುದು;
3. ಸಂಪನ್ಮೂಲಗಳನ್ನು ಕ್ರೋಢೀಕರಿಸುವುದು ಮತ್ತು ಹಣವನ್ನು ಹೂಡಿಕೆ ಮಾಡುವುದು;
4. ಸದಸ್ಯರಿಗೆ ಸಾಲ ಮತ್ತು ಮುಂಗಡಗಳ ಮಂಜೂರಾತಿ ಮತ್ತು ತೆಗೆದು ಕೊಳ್ಳಬೇಕಾದ ಭದ್ರತೆಯ ನಿರ್ಣಯ ಸೇರಿದಂತೆ ಸೇವೆಗಳು ಅಥವಾ ಸೌಲಭ್ಯಗಳನ್ನು ಒದಗಿಸುವುದು;
5. ಸಹಕಾರಿ ಚುನಾವಣಾ ಪ್ರಾಧಿಕಾರದ ಮೇಲ್ವಿಚಾರಣೆಯ ಅಡಿಯಲ್ಲಿ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು.
6. ಸಂಘದ ಉದ್ದೇಶಗಳನ್ನು ಸಾಧಿಸಲು ಅಗತ್ಯವಾದ ಚರ ಮತ್ತು ಸ್ಥಿರ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಅಥವಾ ಮಾರಾಟ ಮಾಡುವುದು;
7. ಸಂಘದ ಸ್ಥಾಪನೆಯ ವೃಂದ ಬಲ, ಅರ್ಹತೆಗಳು, ವೇತನ ಶ್ರೇಣಿಗಳು

ಮತ್ತು ಪ್ರತಿಯೊಬ್ಬ ಉದ್ಯೋಗಿಗೆ ಸ್ವೀಕಾರಾರ್ಹವಾದ ಇತರ ಭತ್ಯೆಗಳು ಮತ್ತು ನೌಕರರ ಸೇವೆಯ ಇತರ ಷರತ್ತುಗಳನ್ನು ನಿರ್ಧರಿಸುವುದು. [ನಿಯಮಗಳಲ್ಲಿ ಸೂಚಿಸಿರುವಂತೆ]

8. 29-ಜಿ ಪ್ರಕರಣದ ಉಪಬಂಧಗಳಿಗೆ ಒಳಪಟ್ಟು ಸಂಘದ ಮುಖ್ಯ ಕಾರ್ಯ ನಿರ್ವಾಹಕರಿಂದ ನೇಮಕಗೊಳ್ಳಬೇಕಾದ ಅಗತ್ಯವಿಲ್ಲದ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಇತರ ನೌಕರರನ್ನು ನೇಮಿಸುವುದು;
9. ನಡವಳಿಕೆ ಮತ್ತು ಶಿಸ್ತು ನಿಯಮಗಳನ್ನು ರೂಪಿಸುವುದು, ಅಪರಾಧಿ ನೌಕರರ ವಿರುದ್ಧ ಶಿಸ್ತಿನ ಕ್ರಮವನ್ನು ಪ್ರಾರಂಭಿಸುವುದು ಮತ್ತು ಸಮಾಜದ ಉಪವಿಧಿಗಳ ಉಪಬಂಧಗಳಿಗೆ ಒಳಪಟ್ಟು ಆರೋಪಗಳ ಗಂಭೀರತೆಗೆ ಅನುಗುಣವಾಗಿ ದಂಡಗಳನ್ನು ವಿಧಿಸುವುದು;
10. ಸಾಂಸ್ಥಿಕ ಉದ್ದೇಶಗಳಿಗಾಗಿ ಸಾಧಿಸಬೇಕಾದ ನಿರ್ದಿಷ್ಟ ಗುರಿಗಳನ್ನು ಸ್ಥಾಪಿಸುವುದು;
11. ವಾರ್ಷಿಕ ಬಜೆಟ್ ಉಪಬಂಧಗಳಿಗೆ ಒಳಪಟ್ಟು ಸಂಘದ ವ್ಯವಹಾರಕ್ಕೆ ಅಗತ್ಯವಾದ ವೆಚ್ಚವನ್ನು ಅನುಮೋದಿಸುವುದು;
12. ನಿರ್ದಿಷ್ಟಪಡಿಸಿದ ಸಮಯದ ಮಿತಿಯೊಳಗೆ ಸೊಸೈಟಿಯ ಲೆಕ್ಕಪತ್ರಗಳ ಲೆಕ್ಕಪರಿಶೋಧನೆಯನ್ನು ಮಾಡಿಸುವುದು ಮತ್ತು ಸದರಿ ಅವಧಿಯೊಳಗೆ ಲೆಕ್ಕಪರಿಶೋಧನೆಯ ವರದಿಯನ್ನು ಪಡೆಯುವುದು;
13. ಲೆಕ್ಕಪರಿಶೋಧನೆ ವರದಿಯನ್ನು ಪರಿಗಣಿಸುವುದು, ದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದು ಮತ್ತು ಲೆಕ್ಕಪರಿಶೋಧನೆಯಲ್ಲಿ ಸೂಚಿಸಲಾದ ಅಕ್ರಮಗಳು ಯಾವುದಾದರೂ ಇದ್ದರೆ ಅವುಗಳನ್ನು ನಿವಾರಿಸುವುದು, ಅನುಸರಣೆ ವರದಿ ನೀಡುವುದು ಮತ್ತು ವರದಿಗಳನ್ನು ಸಾಮಾನ್ಯ ಸಭೆಯ ಮುಂದೆ ಇಡುವುದು;
14. ವಿಚಾರಣೆ ಅಥವಾತ ಪಾಸಣೆಯ ವರದಿಗಳು ಯಾವುದಾದರೂ ಇದ್ದರೆ, ಅವುಗಳನ್ನು ಪರಿಗಣಿಸಿ, ವಿಚಾರಣೆ ಅಥವಾ ತಪಾಸಣೆಯಲ್ಲಿ ಸೂಚಿಸಲಾದ ಅಕ್ರಮಗಳು ಯಾವುದಾದರೂ ಇದ್ದರೆ, ಅವುಗಳನ್ನು ಸರಿಪಡಿಸಲುಕ್ರಮ ಕೈಗೊಳ್ಳುವುದು, ಅನುಸರಣೆ ವರದಿ ನೀಡುವುದು ಮತ್ತು ವರದಿಗಳನ್ನು ಸಾಮಾನ್ಯ ಸಭೆಯ ಮುಂದೆ ಇಡುವುದು;
15. ವಾರ್ಷಿಕ ವರದಿ, ವಾರ್ಷಿಕ ಹಣಕಾಸು ಹೇಳಿಕೆಗಳು, ವಾರ್ಷಿಕಯೋಜನೆ ಮತ್ತು ಬಜೆಟ್ ಅನ್ನು ಸಾಮಾನ್ಯ ಸಭೆಯ ಅನುಮೋದನೆಗಾಗಿ ಇಡುವುದು;
16. ಕಾನೂನು ಪ್ರಕ್ರಿಯೆಗಳನ್ನು ಸ್ಥಾಪಿಸುವುದು, ಸಮರ್ಥಿಸಿಕೊಳ್ಳುವುದು ಅಥವಾ ರಾಜಿ ಮಾಡಿಕೊಳ್ಳುವುದು;
17. ದುರುಪಯೋಗ ಅಥವಾ ಸಮಾಜಕ್ಕೆ ಹಾನಿಯನ್ನುಂಟು ಮಾಡುವ ಮೂಲಕ ಸಿವಿಲ್ ಅಥವಾ ಕ್ರಿಮಿನಲ್ ಹೊಣೆಗಾರಿಕೆಯನ್ನು ಹೊಂದಿರುವ ಯಾವುದೇ ವ್ಯಕ್ತಿಯ ವಿರುದ್ಧ ಸಿವಿಲ್, ಕ್ರಿಮಿನಲ್ ಮತ್ತು ಶಿಸ್ತಿನ ಕ್ರಮವನ್ನು ಪ್ರಾರಂಭಿಸುವುದು;
18. ಅಗತ್ಯವಿದ್ದಾಗ ಮತ್ತು ಕೋರಿಕೆಯ ಮೇರೆಗೆ ಸಮಯಕ್ಕೆ ಸರಿಯಾಗಿ ವಾರ್ಷಿಕ ಸಾಮಾನ್ಯ ಸಭೆ ಮತ್ತು ವಿಶೇಷ ಸಾಮಾನ್ಯ ಸಭೆಗಳನ್ನು

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ನಿಮಗೆ ತಿಳಿದಿರುವಂತೆ ರಿಜರ್ವ್ ಬ್ಯಾಂಕಿನ ಮಾರ್ಗ ಸೂಚಿಯಂತೆ ಪಟ್ಟಣ ಸಹಕಾರ ಬ್ಯಾಂಕುಗಳು ಸಾಲ ಕೊಡುವ ಮುನ್ನ ಅಸುರಕ್ಷಿತ ಸಾಲಗಳ ಮೇಲೆ ಶೇ 5ರಷ್ಟು ಮತ್ತು ಸುರಕ್ಷಿತ ಸಾಲಗಳ ಮೇಲೆ ಶೇ 2.5ರಷ್ಟು ಷೇರು ಬಂಡವಾಳವನ್ನು ಸದಸ್ಯ ಸಾಲಗಾರರಿಂದ ಪಡೆಯುತ್ತಿದ್ದವೆ. ದಿನಾಂಕ: ಎಪ್ರಿಲ್ 1, 2024 ರಿಜರ್ವ್ ಬ್ಯಾಂಕಿನ ಪಟ್ಟಣ ಸಹಕಾರ ಬ್ಯಾಂಕುಗಳ ಬಂಡವಾಳದ ಸಮರ್ಪಕತೆ ಬಗ್ಗೆ ನೀಡಿದ ಮಾಸ್ಟರ್ ಸುತ್ತೋಲೆಯಲ್ಲಿ ಠೇವಣಿ ಸಾಲವನ್ನು ಹೊರತು ಪಡಿಸಿ ಉಳಿದೆಲ್ಲ ಸಾಲಗಳ ಮೇಲೆ ನಿಗದಿತ ಷೇರು ಬಂಡವಾಳವನ್ನು ಪಡೆಯುವುದನ್ನು ಕಡ್ಡಾಯ ಮಾಡಿದೆ. ಆದ್ದರಿಂದ ಚಿನ್ನಾಭರಣ ಸಾಲಗಳ ಮೇಲೆ ಕೂಡಾ ನಿಗದಿತ ಷೇರು ಬಂಡವಾಳ ಪಡೆಯುವುದು ಕಡ್ಡಾಯ ಎಂಬ ಅರ್ಥ ಬರುತ್ತದೆ. ಇತ್ತೀಚೆಗೆ ಚಿನ್ನಾಭರಣ ಸಾಲಗಳ ಮೇಲೆ ರಾಜ್ಯ ಸರಕಾರ ಮುದ್ರಾಂಕ ಶುಲ್ಕವನ್ನು ಜಾಸ್ತಿ ಮಾಡಿದೆ. ವಾಣಿಜ್ಯ ಬ್ಯಾಂಕುಗಳಿಗೆ ಸಾಲ ಕೊಡುವ ಮುನ್ನ ಷೇರು ಪಡೆಯುವ ನಿಬಂಧನೆಯಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಚಿನ್ನದ ಸಾಲ ನೀಡುವುದು ಕಷ್ಟವಾಗುತ್ತಿದೆ. ಇದಕ್ಕೆ ಏನಾದರೂ ಪರಿಹಾರ ದೊರಕಿಸಿ.

– ಪಟ್ಟಣ ಸಹಕಾರ ಬ್ಯಾಂಕ ಲಿ. ಬೆಂಗಳೂರು

ಉತ್ತರ : ಭಾರತೀಯ ರಿಜರ್ವ್ ಬ್ಯಾಂಕಿನ ದಿನಾಂಕ: ಎಪ್ರಿಲ್ 1, 2024 ರ ಬಂಡವಾಳದ ಸಮರ್ಪಕತೆ ಬಗ್ಗೆ ನೀಡಿರುವ ಮಾಸ್ಟರ್ ಸುತ್ತೋಲೆಯ ಮೊದಲು ಚಿನ್ನಾಭರಣ ಸಾಲಗಳ ಮೇಲೆ ಷೇರು ಬಂಡವಾಳ ಪಡೆಯುವ ಬಗ್ಗೆ ಯಾವುದೇ ವಿನಾಯಿತಿ ಇರಲಿಲ್ಲ. ಠೇವಣಿ ಮೇಲಿನ ಸಾಲವನ್ನು ಮಾತ್ರ ಹಲವಾರು

ಉದ್ದೇಶಗಳಿಗೆ “ಸಾಲ” ವೆಂದು ಪರಿಗಣಿಸುತ್ತಿಲ್ಲ. ಹಲವಾರು ಪಟ್ಟಣ ಸಹಕಾರ ಬ್ಯಾಂಕುಗಳು ಚಿನ್ನಾಭರಣ ಸಾಲಗಳ ಮೇಲೆ ನಿಗದಿತ ಷೇರು ಬಂಡವಾಳವನ್ನು ಪಡೆಯುತ್ತಿರಲಿಲ್ಲ. ಹಾಗಾಗಿ, ರಿಜರ್ವ್ ಬ್ಯಾಂಕು ಷೇರು ಬಂಡವಾಳವನ್ನು ಪಡೆಯಬೇಕಾದ ಸಾಲಗಳ ಬಗ್ಗೆ ಸ್ಪಷ್ಟವಾಗಿ ಹೇಳಿದೆ.

ನಿಮಗೆ ತಿಳಿದಿರುವಂತೆ, ಪಟ್ಟಣ ಸಹಕಾರ ಬ್ಯಾಂಕುಗಳ ಸದಸ್ಯರು ತಮ್ಮ ಷೇರು ಹಣವನ್ನು ಹಿಂದಕ್ಕೆ ಪಡೆಯುವ ವ್ಯವಧಾನವಿದೆ. ಇದರಿಂದ, ಬ್ಯಾಂಕಿನ ಸ್ವಂತ ಬಂಡವಾಳ ಕ್ಷೀಣಿಸಿದಾಗ ಬ್ಯಾಂಕಿನ ನಷ್ಟ ಸಹಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಅದಕ್ಕಾಗಿ, ಪಟ್ಟಣ ಸಹಕಾರ ಬ್ಯಾಂಕುಗಳ ಸ್ವಂತ ಬಂಡವಾಳವನ್ನು ದೃಢ ಪಡಿಸುವ ಉದ್ದೇಶದಿಂದ ರಿಜರ್ವ್ ಬ್ಯಾಂಕು ಸಾಲಕ್ಕೆ ಷೇರುಗಳನ್ನು ಕಡ್ಡಾಯ ಮಾಡಿದೆ. ಸಾಲಗಳಿಗೆ ಷೇರು ಪಡೆಯುವ ಪ್ರಮೇಯ ವಾಣಿಜ್ಯ ಬ್ಯಾಂಕುಗಳಲ್ಲಿ ಇಲ್ಲ.

ನಿಮ್ಮ ಸಮಸ್ಯೆಗೆ ಪರಿಹಾರ ನಿಮ್ಮ ಕೈಯಲ್ಲಿದೆ. ರಿಜರ್ವ್ ಬ್ಯಾಂಕಿನ ಮಾರ್ಗ ಸೂಚಿ ಪ್ರಕಾರ ಪಟ್ಟಣ ಸಹಕಾರ ಬ್ಯಾಂಕುಗಳು ನಿಗದಿತ ಸಿ.ಆರ್.ಎ.ಆರ್. ಹೊಂದಿದ್ದರೆ, ಅವುಗಳು ಸಾಲಗಳ ಮೇಲೆ ಷೇರು ಬಂಡವಾಳವನ್ನು ಪಡೆಯುವ ಬಗ್ಗೆ ನಿರ್ಧಾರ ತೆಗೆದು ಕೊಳ್ಳಲು ಸ್ವತಂತ್ರವಾಗಿವೆ. ಹೊಂದಿರುವ ಠೇವಣಿ ಮೊತ್ತಕ್ಕೆ ಅನುಗುಣವಾಗಿ ಪಟ್ಟಣ ಸಹಕಾರ ಬ್ಯಾಂಕುಗಳು ಶೇ. 9ರಿಂದ ಶೇ 12ರಷ್ಟು ಸಿ.ಆರ್.ಎ.ಆರ್. ಹೊಂದಿರ ಬೇಕು. ಈ ನಿಗದಿತ ಪ್ರಮಾಣದಲ್ಲಿ ಸಿ.ಆರ್.ಎ.ಆರ್. ಹೊಂದಿದ್ದರೆ, ಬ್ಯಾಂಕು ಏಲ್ಲಾ ಸಾಲಗಳ ಮೇಲೆ ಅಥವಾ ಚಿನ್ನಾಭರಣ ಸಾಲಗಳ ಮೇಲೆ ಷೇರು ಬಂಡವಾಳವನ್ನು ಪಡೆಯುವ ಕ್ರಮವನ್ನು ಹಿಂದಕ್ಕೆ ಪಡೆಯ ಬಹುದು. ಈ ನೀತಿ ಪಾರದರ್ಶಕವಾಗಿರಬೇಕಲ್ಲದೇ ಇದರಿಂದಾಗುವ ಪರಿಣಾಮಗಳ ಬಗ್ಗೆಯೂ ಸ್ಪಷ್ಟ ಕಲ್ಪನೆ ಇರಬೇಕು. ರಿಜರ್ವ್ ಬ್ಯಾಂಕು ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಸಾಲಕ್ಕೆ ಷೇರುಗಳನ್ನು ಜೋಡಿಸುವಲ್ಲಿ ಸ್ವಾತಂತ್ರ್ಯ ನೀಡಿದ್ದರೂ, ನಿಗದಿತ ಸಿ.ಆರ್.ಎ.ಆರ್. ಗಿಂತ ಶೇಕಡ ಮೂರರಷ್ಟು ಸಿ.ಆರ್.ಎ.ಆರ್. ಹೆಚ್ಚಿಗೆ ಇರುವ ಬ್ಯಾಂಕುಗಳು ಮಾತ್ರ ಈ ನಿರ್ಧಾರ ಕೈಗೊಳ್ಳುವುದು ಉಚಿತ.

13
ರ
ಜ
ನ
೨೨

ಕರೆಯುವುದು; ಸಮಾಜದ ಸರಿಯಾದ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಅಗತ್ಯವಾದ ನಿಯಮಗಳನ್ನು ರೂಪಿಸುವುದು;

19. ಈ ಅಧಿನಿಯಮ, ನಿಯಮಗಳ ಅಡಿಯಲ್ಲಿ ಅಥವಾ ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಬಹುದಾದ ಅಥವಾ ಸಾಮಾನ್ಯ ಸಂಸ್ಥೆಯು ನಿಯೋಜಿಸಬಹುದಾದಂತಹ ಇತರ ಕ್ರಮಗಳನ್ನು ತೆಗೆದುಕೊಳ್ಳುವುದು ಅಥವಾ ಇತರ ಕಾರ್ಯಗಳನ್ನು ಮಾಡುವುದು.

ಭಾರತೀಯ ರಿಜರ್ವ್ ಬ್ಯಾಂಕಿನ ಮಾರ್ಗಸೂಚಿ ಅನುಗುಣವಾಗಿ
(ಮಾಸ್ಟರ್ ಸರ್ಕ್ಯೂಲರ್ ಪ್ರಕಾರ ಪ್ರತಿ ತಿಂಗಳು 7, ಪ್ರತಿ ತ್ರೈಮಾಸಿಕ
10, ಅರ್ಧ ವಾರ್ಷಿಕ 11 ಹಾಗೂ ವಾರ್ಷಿಕ 13 ವಿಷಯಗಳ ಕುರಿತು
ಚರ್ಚಿಸಬೇಕು)

- ಇತರೇ ಅನ್ವಯ ಕಾಯ್ದೆಗಳಿಗೆ ಅನುಗುಣವಾಗಿ
- ಪ್ರತಿ ತಿಂಗಳು ಕೈಗೊಳ್ಳಬೇಕಾದ ಶಾಸನಬದ್ಧ ಕಾರ್ಯಗಳ ಪರಿಶೀಲನೆ
- ಭಾರತೀಯ ರಿಜರ್ವ್ ಬ್ಯಾಂಕಿಗೆ ಮಾಹಿತಿ ಸಲ್ಲಿಸುವುದು
- ಎಫ್.ಐ.ಯು.ಗೆ ಸಲ್ಲಿಸಬೇಕಾದ ಮಾಹಿತಿ
- ಟಿ.ಡಿ.ಎಸ್. ಪಾವತಿ
- ಆದಾಯ ತೆರಿಗೆ ಪಾವತಿ

- ವೃತ್ತಿ ತೆರಿಗೆ ಪಾವತಿ
- ಜಿ.ಎಸ್.ಟಿ. ಪಾವತಿ ಮತ್ತು ಸಲ್ಲಿಸುವುದು
- ಸಹಕಾರ ಇಲಾಖೆ ಮಾಹಿತಿ ಸಲ್ಲಿಸುವುದು
- ಲೆಕ್ಕಪರಿಶೋಧನಾ ಇಲಾಖೆ ಮಾಹಿತಿ ಸಲ್ಲಿಸುವುದು
- ಆಡಳಿತ ನಿರ್ವಹಣೆಯಲ್ಲಿ ಅಗತ್ಯವಿರುವ ವಿಷಯಗಳು
- ದತ್ತ ಅಧಿಕಾರ ಬಳಸಿ ಕೈಗೊಂಡ ವೆಚ್ಚಗಳ ಮಾಹಿತಿ
- ಅವಧಿಗೆ ಮುಂಚೆ ಮರುಪಾವತಿ ಠೇವಣಿಗಳ ಮಾಹಿತಿ
- ಬ್ಯಾಂಕಿನ ಪರ ಹಾಗೂ ವಿರುದ್ಧ ಜರುಗಿದ ಕಾನೂನು ಕ್ರಮಗಳ ಪರಿಶೀಲನೆ
- ಡಿಜಿಟಲ್ ಬ್ಯಾಂಕಿಂಗ್ ಕುರಿತು ಮಾಹಿತಿ
- ಬ್ಯಾಂಕಿಗೆ ಬಂದ ಪ್ರಮುಖ ಪತ್ರ ಮತ್ತು ನಿರ್ದೇಶನ ಕುರಿತು
- ವಿಶೇಷ ವಿಷಯಗಳು ಸಂದರ್ಭಕ್ಕೆ ಅನುಸಾರ
- ವ್ಯವಹಾರಾತ್ಮಕ ವಿಷಯಗಳು
- ಆಂತರಿಕ ವಿವರಣೆ-ತಪಾಸಣೆ
- ಜಾಗೃತ ಮೇಲ್ವಿಚಾರಣೆ ಮತ್ತು ಕ್ರಮ
- ನಿಯಮಾವಳಿಗಳ ರಚನೆ ಮತ್ತು ಕಾಲಕಾಲಕ್ಕೆ ಮಾರ್ಪಾಡು



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಲೋಕಸಭಾ ಚುನಾವಣೆಗೆ ಮತದಾನ ಮಾಡಲು ಬಂದಿದ್ದ ಮಹಿಳೆಯೊಬ್ಬರಿಗೆ ಹೃದಯ ಸ್ತಂಭನವಾಗಿದ್ದು, ಇದೇ ವೇಳೆ ಮತಹಕ್ಕು ಚಲಾಯಿಸಲು ಬಂದಿದ್ದ ಡಾ. ಗಣೇಶ್ ಶ್ರೀನಿವಾಸ್ ಪ್ರಸಾದ್ ಎಂಬುವವರು ತಕ್ಷಣ ಸ್ಥಳದಲ್ಲೇ CPR ಮಾಡಿ, ಆಕೆಯ ಜೀವ ಉಳಿದ ಘಟನೆ ಬೆಂಗಳೂರಿನ ಜಂಬೂ ಸವಾರಿ ದಿನೆಯಲ್ಲಿ ನಡೆದಿದೆ.
- ಒಂದು ಕಾಲದಲ್ಲಿ ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಯಂತಹ ವಿವಿಧ ಪಕ್ಷಗಳನ್ನು ಹೊತ್ತೊಯ್ಯುತ್ತಿದ್ದ, ಆಕಾಶದಲ್ಲಿ ಬರೊಬ್ಬರಿ 5 ದಶಕಗಳ ಕಾಲ ಮಹಾರಾಣಿಯಂತೆ ಮೆರೆದ ಬೋಯಿಂಗ್ ಸಂಸ್ಥೆಯ B-747 ವಿಮಾನ, ಮುಂಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇತ್ತೀಚೆಗೆ ತನ್ನ ಕೊನೆಯ ಹಾರಾಟ ನಡೆಸಿದೆ.
- ಸ್ನನ ಕ್ಯಾನ್ಸರ್ ಮತ್ತು ಲಿಂಫೋಮಾದ ಕ್ಯಾನ್ಸರ್-ಉಂಟುಮಾಡುವ ಎಥಿಲೀನ್ ಆಕ್ಸೈಡ್ ಇರುವಿಕೆಯನ್ನು ಉಲ್ಲೇಖಿಸಿ ಹಾಂಗ್ ಕಾಂಗ್ ಮತ್ತು ಸಿಂಗಾಪುರ ದೇಶಗಳು ಎಂಡಿಎಸ್ ಮತ್ತು ಎವರೆಸ್ಟ್ ಕಂಪನಿಯ ನಾಲ್ಕು ಮಸಾಲೆ ಉತ್ಪನ್ನಗಳನ್ನು ನಿಷೇಧಿಸಿವೆ.

- ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳದ ಜಲಾಶಯಗಳಲ್ಲಿ ಒಟ್ಟು ಸಾಮರ್ಥ್ಯದಲ್ಲಿನ ಶೇ. 17ರಷ್ಟು ಮಾತ್ರ ನೀರಿನ ಸಂಗ್ರಹವಿದೆ ಎಂಬ ಕೇಂದ್ರ ಜಲ ಆಯೋಗ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಇದರಿಂದ ದಕ್ಷಿಣದ ರಾಜ್ಯಗಳಲ್ಲಿ ನೀರಾವರಿ, ಕುಡಿಯುವ ನೀರು ಪೂರೈಕೆ ಮತ್ತು ಜಲ ವಿದ್ಯುತ್ ಸಮಸ್ಯೆ ಎದುರಾಗಲಿದೆ.
- ಪ್ರವಾಸೋದ್ಯಮ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ತಾಜ್ ಮಹಲ್ ಪ್ರವಾಸಿಗರ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು, ರೂ. 81.89 ಕೋಟಿ ಆದಾಯ ಗಳಿಸಿದ್ದರೆ, ನಂತರದ ಸ್ಥಾನಗಳಲ್ಲಿ ದೆಹಲಿಯ ಕುತುಬ್ ಮಿನಾರ್ ರೂ.12.97 ಕೋಟಿ, ಕೆಂಪುಕೋಟೆ ರೂ. 12.88 ಕೋಟಿ ರೂಪಾಯಿ ಆದಾಯ ಗಳಿಸಿವೆ.
- ದಕ್ಷಿಣ ಕನ್ನಡದ ಕೊಣಾಲು ಗ್ರಾಮದಲ್ಲಿ ಉಮೇಶ ಅವರ ವಿವಾಹವು ಕುಳ ಗ್ರಾಮದ ಸರಸ್ವತಿ ಅವರೊಂದಿಗೆ ನಿಗದಿಯಾಗಿತ್ತು. ಮದುವೆ ಮಂಟಪಕ್ಕೆ ಬಂದಿದ್ದ ವಧು-ವರರು ಪರಸ್ಪರ ಹೂಮಾಲೆ ಹಾಕಿಕೊಂಡು ವರ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆ ವಧು ಈ ಮದುವೆ ನನಗೆ ಇಷ್ಟವಿಲ್ಲವೆಂದು ಹೇಳಿ ತಾಳಿ ಕಟ್ಟಲು ಅವಕಾಶ ನೀಡಲಿಲ್ಲ ಎಂದು ವರದಿಯಾಗಿದೆ.

ಹಿ ದು ಗ ರ ಅ ನಿ ಸಿ ಕೆ . . .



ಡಿಜಿಟಲ್ ಏಜೆನ್ಸಿ ಸ್ವಾಗತಾರ್ಹ : ಜನರು ತುರ್ತು ಅಗತ್ಯಕ್ಕೇಂದೋ, ಅಥವಾ ಯಾವುದೇ ದಾಖಲೆ ಇಲ್ಲದೇ ಸಾಲ ಸಿಗುತ್ತದೆ ಎಂಬ ಆಸೆಯಿಂದಲೋ ಬಹಳಷ್ಟು ಜನರು ಇಂಥ ವಂಚಕ ಲೋನ್ ಆಫ್‌ಗಳ ಬಲೆಗೆ ಬೀಳುತ್ತಾರೆ. ಈ ಹಿನ್ನೆಲೆಯಲ್ಲಿ ಆರ್‌ಬಿಬಿ ಅಕ್ರಮ ಲೋನ್ ಆಫ್‌ಗಳಿಗೆ ಕಡಿವಾಣ ಹಾಕಲು ಡಿಜಿಟಲ್ ಎಂಬ ಏಜೆನ್ಸಿ ಜಾರಿಗೆ ತರಲಿರುವುದು ಸ್ವಾಗತಾರ್ಹ.

► ಅಮರನಾರಾಯಣ್ ಕೆ., ಚಿಕ್ಕಬಳ್ಳಾಪುರ

ಬಡತನ ಇನ್ನೂ ಹೆಚ್ಚಾಗಲಿದೆ : ದೇಶವು 2029ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾದ ನಂತರವೂ ಬಡ ದೇಶವಾಗಿ ಉಳಿಯುತ್ತದೆ ಎಂದು ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ಡಿ ಸುಬ್ಬರಾವ್ ಅವರು ಹೇಳಿರುವುದು ಸರಿಯಾಗಿದೆ. ಬಹುಸಂಖ್ಯಾತ ಜನರ ಆರ್ಥಿಕ ಬೆಳವಣಿಗೆಗೆ ಪೂರಕ ವಾತಾವರಣ ರೂಪಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನ ಬಡತನದತ್ತ ಸಾಗುತ್ತಾರೆ.

► ವಿ.ಎಂ. ಸುಧೀರ್‌ನಾಯಕ್, ಕಾರವಾರ

ಸಂಪಾದಕರು :

ಪುಂಡಲೀಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.